



**ಶ್ರೀ** ಶತಾಯುಷಿ ತಾತ ಕೋಲು ಹಿಡಿದು ಪ್ರಯೋಜನ ಹೆಚ್ಚೆ ಹಾಕುತ್ತಾ ಹೊರಟಿರೆ ಮನುಷ್ಯತ್ವದ ಅರ್ಥ ವಿವರಿಸುವ ಕಳಿರರ ದೋಷೆಯೋ, ಕುವೆಪು ಅವರ ವಿಶ್ವ ಮಾನವತೆಯ ಸಂದೇಶವೋ ಮನುಷ್ಯರೂಪ ತಾಳಿ ನಡೆದು ಬಂದಂತೆ ಭಾಸಾಗುತ್ತದೆ. ಜೀವನದಲ್ಲಿ ಬಹುದೊಡ್ಡ ಕೆಲ್ಲ ಫಂಟನೆಗೆ ಸಾಂಕ್ಷಯಾದರೂ-ವಿವರಾರಿ ಹಾವೋಂದು ಗಂಧದ ಮರಕ್ಕೆ ಸುತ್ತಿಕೊಂಡರೂ ಹಾವಿನ ವಿವರನು ಆ ಮರ ತನ್ನೊಳಗೆ ಬಿಟ್ಟುಕೊಳ್ಳಿದರೆ ಕಹಿಯೋಲ್ಲ ಮರತು, ಶ್ರೀತಿಯನ್ನೇ ಹಂಚುತ್ತಾರೆ ಈ ತಾತ. ಸ್ವಾತಂತ್ರ್ಯ ಹೋರಾಟದಲ್ಲೂ ಪಾಲ್ಗೊಂದಿದ್ದ ಈ ಯೋಧ, ದೇಶ ವಿಭಜನೆಯಾದಾಗ ಪಾಕಿಸ್ತಾನದ ಶೇಖ್ ಪುರದಿಂದ ಭಾರತಕ್ಕೆ ವಲಸೆ ಬಂದವರು. ಭಾರತಮಾತೆಯನ್ನು ಅಪ್ಪಿಟಾಗಿ ಸ್ತುತಿಸಿದವರು. 'ನನ್ನ ಮಾತೆ ಸ್ವಜ್ಞ, ಸುಂದರವಾಗಿ ಇರಬೇಕು' ಎಂದು ಇಂದಿಯಿಂದಲೂ ಪೋರಕೆ ಹಿಡಿದು ಬೀದಿ ಬೀದಿ ಕಸ ಗುಡಿಸಿದವರು. 'ನನ್ನ ಹುಟ್ಟಿರು, ನನ್ನ ಮನ ಈಗ ಹೇಗೆಡೆ' ಎಂದು ಪಟ್ಟ ಹಿಡಿದು, ಪಾಕಿಸ್ತಾನದ ಶೇಖ್ ಪುರಕ್ಕು ಹೋಗಿ ಬಂದವರು. ಮೀರ್ರೋನಲ್ಲಿ 'ಖಿನ್ನ ಸೈರ್ಟ್ರ್‌' ಎಂಬ ದೊಡ್ಡ ಉದ್ದಿಮೆಯನ್ನು ಕಟ್ಟಿ ಬೇಕೊಂದವರು.

ಹೌದು, ಶತಾಯುಷಿ ಶ್ರೀಪಣ್ಣ ಕುಮಾರ್ ಖಿನ್ನ ಅವರ ಹೆಚ್ಚಿದೆ ಸಾಕು, ಅವರನ್ನು ಬಲ್ಲವರಿಗೆ ಮನಸ್ಸು ತುಂಬಿ ಬರುತ್ತದೆ. ಸದ್ಗಾರಿ ಬಿಜಬಣ್ಣಿದ್ದ ಜುಬ್ಬು-ಪ್ಯಾಕಾಮ ಧರಿಸುವ ಈ ಅಜ್ಞ, ತಮ್ಮ ನಡೆಸುವಿಲ್ಲಿಂದಲೇ ಎದುರಿದ್ದವರಿಗೆ ಆದರ್ಶಗಳ ಪಾರ ಮಾಡುತ್ತಾರೆ. ಇನ್ನೊಸ್ತಾಗ್ರಾಮ್ ನಲ್ಲೂ (ಮೊಮ್ಮೆಕ್ಕಳ ಮುಲಕ) ಸ್ಕ್ರಿಯವಾಗಿರುವ ಈ ತಾತ, ಏರಡು ವರ್ಷಗಳ ಹಿಂದೆ ವಿಭಿನ್ನ ತಂಜಿನೊಂದಿಗೆ ಮಾಡಿದ ಪ್ರೋಫೆಸ್‌ಪೋಂದು ನೆಟ್‌ಗರು ಕೂಡ ಕಣ್ಣೀರು ಹಾಕಬಂತೆ ಮಾಡಿತ್ತು. ಆರಾಮಕುಚೆಯಲ್ಲಿ ವಿಕಾಗಿಯಾಗಿ ಕುಶಿತ್ವ ಶಾಸ್ತ್ರದತ್ತ ದ್ಯುಮ್ಮಿ ಬೀರಿದ್ದ ತಾತನ ಆ ನೋಟವೇ ಹಾಗಿತ್ತು. ಜರ್ಗೆ ಪ್ರತ್ಯೇಕಿಸುವ ಉದ್ದೇಶಿಸಿದ ಪ್ರಯೋಜನಿಕೆ: '74 ವರ್ಷಗಳಲ್ಲಿ ಮೊದಲ ಬಾರಿಗೆ ನೀನಿಲ್ಲದೆ ಹುಟ್ಟಿಕ್ಕಬ್ಬ ಅಚರಿಕೊಳ್ಳುತ್ತಿದ್ದನೇ. ನಿನ್ನ ನನ್ನಪು ಮತ್ತೆ ಮತ್ತೆ ಕಾಡುತ್ತಿದೆ. ಏನೋ ಖಾಲಿ ಖಾಲಿ ಭಾವ!

ಶೇಖ್ ಪುರದಲ್ಲಿ ಖಿನ್ನ ಅವರ ತಂದೆ ದೊಡ್ಡ ವ್ಯಾಪಾರಿಯಾಗಿದ್ದರು. ಅಲ್ಲಿನ ಅಕ್ಷಿ ಮಂಡಿಯಲ್ಲಿ ಖಿನ್ನ ಅವರದೂ ಒಂದು ಅಂಗಡಿ ಇತ್ತು. ಸುಸಳಿತ್ವಾದ ಸ್ವಂತ ಮನೆಯೂ ಅವರಿತ್ತು. ಆದರೆ, ಶ್ರೀಪಣ್ಣ ಕುಮಾರ್ ಖಿನ್ನ 22ರ ಹರೆಯದವರಾಗಿದ್ದಾಗ ಮನೆ ಬಿಡಬೇಕಾಯಿತು. ಬೀಗ ಹಾಕಿ ಹೋಗುವಾಗ, ತಾವು ಮತ್ತೆಯೂ ಆ ಮನೆಯಲ್ಲಿ ವಾಸಿರಿಲು ಸಾಧ್ಯವೇ ಇಲ್ಲ ಎಂಬ ಅರಿವು ಕೂಡ ಅವರಿಗಳಿಲ್ಲ. ಆಗತಾನೆ

# ಖಿನ್ನ... ಅಲ್ಲಲ್ಲ ಹೀನ್ನ!



## ■ ಪ್ರವೀಣ ಕುಲಕೆರ್ನ

ದೇಶ ವಿಭಜನೆಯಾಗಿತ್ತು. 'ಕೆಲವು ದಿನಗಳ ಮಟ್ಟಿಗೆ ನಮ್ಮುನ್ನ ಬೇರೆ ಕಡೆ ಕಳಿಸಲಾಗುತ್ತದೆ' ಅಂದುಕೊಂಡು ಅವರು ಕ್ಕಿರಿದ ರ್ಯಾಲಿನ ಮೇಲೆರ ಕುಳಿತ್ತಿದ್ದರು. ಮತ್ತೆ ಎಂದಿಗೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂಬುದು ಅವರ ಅಲಿವಿಗೆ ಬಳಿದ್ದು, ಅವರು ಭಾರತಕ್ಕೆ ಬಂದು ಇಡಾಗಲೇ. ಸಾವಿರ ಸಾವಿರ ಸಂಖ್ಯೆಯಲ್ಲಿ ಮಹಿಳೆಯರು ಕೆರೆ-ಬಾವಿಗಳನ್ನು ನೋಡಿಕೊಂಡು, ಜಿಗಿದು ಪ್ರಾಣಬಿಡುತ್ತಿದ್ದರು. ಜೀವ ಉಳಿಕೊಂಡು ಹೊರಟಿರೆ ತಮಗೆ ಯಾವ ಗಿ ಬರಲಿದೆ ಎಂಬುದು ಅವರಿಗೆ ತಿಳಿದಿತ್ತು. ಎಲ್ಲ ನೋಡಿದಲ್ಲಿ ನರಮೇಧದ ನೋಟ, ಮಹ್ಕಳ ಅಕ್ಕಂದನ, ಮಹಿಳೆಯರ ಅತ್ಯಹತ್ಯೆಗಳು. ಯಾವುದಕ್ಕೂ ಸ್ವಂದಿಸಲಾಗದಪ್ಪ ಎಲ್ಲರೂ ಅಸಹಾಯಕರಾಗಿದ್ದರು ಎಂದು ತಾತ, ಆಗಿನ ಫಂಟನಾವಳಿಗಳನ್ನು ಕಥೆ ಮಾಡಿ ಹೇಳುತ್ತಾರೆ.

'ನಾವು ಎಲ್ಲಿದ್ದವೋ ಅಲ್ಲಿಯೇ ಇರಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ದೇಶ ವಿಭಜನೆ ನಮಗೆ ಬೇಡವಾಗಿತ್ತು. ನೂರಾರು ವರ್ಷಗಳಿಂದ ಹಿಂದೂ, ಮಹಿಳೆ, ಶಿಶ್ಯ ಸಮುದಾಯಗಳು ಬಟ್ಟಾಗಿ ಬಾಳಿ ಬದುಕಿದ ಶಾರು ನಮ್ಮದಾಗಿತ್ತು. ಆದರೆ, ಆ ಒಡಕು ಹೇಗೆ ಮೂಡಿತು, ನಮನ್ನೆಲ್ಲ ಹೇಗೆ ಬೇರೆಡಿತ್ತು ಎಂಬುದನ್ನು ನೆನಬಿಸಿಕೊಂಡೆ ದುಖಿವಾಗುತ್ತದೆ' ಈ ತಾತನ ಆರೋಗ್ಯ ತಗ್ಗಿ ಹದಗಿಟ್ಟಿದೆ. ಹಾಸಿಗೆ ಮೇಲೆ ಮಲಗಿದ ಜಾಗದಿಂದಲೇ ಅವರ ಹೃದಯ ಶಾಂತಿಯ ಜಪ ಮಾಡುತ್ತಿದೆ.

ಇತಿಹಾಸವನ್ನೇ ಕಳೆದುಕೊಳ್ಳಬೇಕಾದ, ಹೋಸ ಅಂತೇಗಾಗಿ ಹೇಳಲಾದಬೇಕಾದ ಬದುಕು ಅವರದಾಗಿತ್ತು. ಹಾಗೆ 1947ರಲ್ಲಿ ಭಾರತಕ್ಕೆ ಬಂದು ಮೀರ್ರೋನಲ್ಲಿ ನೆಲೆನಿತ ಶ್ರೀಪಣ್ಣ ತಾತನಿಗೆ ದಶಗಳ ಬಿಂದ ತಮ್ಮಾರನ್ನು, ತಮ್ಮ ಮನೆಯನ್ನು ನೋಡುವ ತವರೆ. ಇಷ್ಟತ್ವ ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಹೋಗೇನೂ ಪಾಕಿಸ್ತಾನದ ವಿಜ್ಞಾನ ಶಿಕ್ಷಣ ಅವರಿಗೆ ಹಿರಿದಾದುದೇನ್ನೋ ಸಾಧಿಸಿದ ಸಂಪೂರ್ಣವು.

'ನಾನು ಪಾಕಿಸ್ತಾನಕ್ಕೆ ಹೋಗುವೆ ಎಂದಾಗ ನನ್ನ ಪಟ್ಟಿ ಬೇಡವೆಂದಳು. ಪರಿಸಿತರು ಸಹ ಅಲ್ಲಿಗೆ ಹೋದರೆ ಅಪಾಯ ಕಟ್ಟಿಟ್ಟಿ ಬುತ್ತಿ, ಹೋಗುವುದು ಬೇಡವೆಂದು ಸಲಹೆ ನೀಡಿದರು. ಆದರೆ, ಹುಟ್ಟಿದೂರಿನ ಮಣಿನ್ನು ಮತ್ತೆ ನೋಡಬೇಕೆಂಬ ನನ್ನ ಹಂಬಲವನ್ನು ಅದುಮಷ್ಟಿಕೊಳ್ಳಲು ಸಾಧ್ಯವೇ ಆಗಲ್ಲಿ. ಹೋರಣೆಬಟ್ಟೆ' ಎಂದು ನಗುತ್ತಾರೆ ತಾತ. ಶ್ರೀಪಣ್ಣ ತಾತ, ತಮ್ಮ ಕರಿಯ ಸಹೋದರ ಮತ್ತು ಅಳಿಯನೊಂದಿಗೆ ಪಾಕಿಸ್ತಾನಕ್ಕೆ ಹೋಗಿದರು. ಲಾಹೋರ್ ನಲ್ಲಿ ಸುತ್ತಾದಿದರು. ಶೇಖ್ ಪುರಕ್ಕೆ ತೆರಳಿ ತಮ್ಮ ಮನೆಯನ್ನು ಗುರ್ತಿಸಿದರು. ಭಾರತದಿಂದ ವಲಸೆ ಬಂದ ಕುಟುಂಬವೋಂದಕ್ಕೆ ಆ ಮನೆಯನ್ನು ಸ್ವಾಂತರಿಸಲಾಗಿತ್ತು. ಆ ಕುಟುಂಬದ ಸದಸ್ಯರು ಈ ತಾತನನ್ನು ಶ್ರೀತಿಯಿಂದ ಬರಮಾಡಿಕೊಂಡರು. ಶ್ರೀಪಣ್ಣ ತಾತ, ತಾವು ಬರೆಯುತ್ತಿದ್ದ ದೆಸ್ಕ್ ಇನ್ನೂ ಇದ್ದುದನ್ನು ಕಂಡು, ಕಣ್ಣಲ್ಲಿ ನೀರು ತುಂಬಿಕೊಂಡರು. ಅಳ್ಳ ಮಂಡಿಗೆ ಹೋದರೆ ಅವರ ಅಗಡಿಯನ್ನು ವಹಿಸಿಕೊಂಡ ವ್ಯಕ್ತಿ, 'ಅಗಡಿಯ ಮೂಲ ಮಾಲೇಕರು ಇವರ' ಎಂದು ಶ್ರೀತಿಯಿಂದ ಜಹಾ ಕುಡಿಸಿದರು. ಕಲೆತ ಶಾಲೆಗೂ ಹೋಗಿ, ಮಹಿಳೆಯಿಗೆ ಬೇರೆತರು. ಶಾಲೆಯ ಈ ಅತ್ಯಂತ ಹಳೆಯ ವಿದ್ಯಾರ್ಥಿಯನ್ನು ಆ ಮಹ್ಕಳ ಹೂವಿನ ಮೂಲ ಸ್ವಾಗತಿಸಿದರು. ಎರಡೂ ಕಡೆಗೆ ನುಣ್ಣಿ ಬೆರೆಯಲ್ಲಿ, ಜನರೂ ಬೇರೆಯಲ್ಲಿ, ಎಲ್ಲವೂ, ಎಲ್ಲರೂ ಒಂದೇ ಎಂಬ ಉದ್ದಾರ ತೆಗೆದರು ತಾತ (ಆಸ್ಕ್ರಾರು ಅಲ್ಲ ಜಡಿರಾ ಟಿ.ವಿ. ಸಿದ್ದಪದಿಸಿರುವ ಸಾಕ್ಷಿತ್ವವನ್ನು ಯೂಟ್ಯೂಬ್ ನಲ್ಲಿ ವೆಳ್ಳಿಸಬಹುದು).

ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯಬಾರದಿತ್ತು, ದ್ವೇಷದ ವಿವಿಜವನ್ನು ಬಿಕ್ಕಬಾರದಿತ್ತು. ಮನುಷ್ಯತ್ವವನ್ನು ಪ್ರೀತಿಸುವ, ಎಲ್ಲರಿಗೂ ಒಳಿತು ಬಯಸುವ ಜೀವಗಳು ಗಡಿಯ ಎರಡೂ ಬಿಗಿಂಗಲ್ಲಿವೆ. ಶಾಶ್ವತ ಶಾಂತಿಯಿಂದ ನೆಲೆಸಬೇಕೆಂದೆ ಎನ್ನುವುದು ತಾತನ ಮಾತು. ಪೂರಕೆ ಹಿಡಿದು ಕಸ ಗುಡಿಸಲು ಬೆದಿಗಿಂತುಷ್ಟಿದ್ದ ಈ ತಾತನ ಆರೋಗ್ಯ ತಗ್ಗಿ ಹದಗಿಟ್ಟಿದೆ.

Printed and Published by B.A. Ravi on behalf of The Printers (Mysore) Private Ltd. Printed at M/s Rajhan's Enterprises, No.134, 4th Main Road, Industrial Town, Rajajinagar, Bangalore - 560044 and published from The Printers (Mysore) Private Ltd., Plot Nos. 7 to 12, Kumbalgod Industrial Area, II Phase, Bengaluru - 560074. Editor: K.N. TILAK KUMAR.

Editorial Office: 75, M.G Road, Bengaluru-560 001 E-mail:editorsu@sudha.co.in. Phone: 080 45557333, Editorial:45557262, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited. RNI No 7891/65